



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ- IVA Part- IVA	ಬೆಂಗಳೂರು, ಗುರುವಾರ, ೧೨, ಮಾರ್ಚ್, ೨೦೨೦ (ಫಾಲ್ಗುಣ ೨೨, ಶಕವರ್ಷ ೧೯೪೧) Bengaluru, THURSDAY, 12, MARCH, 2020 (Phalguna 22, ShakaVarsha 1941)	ನಂ. ೮೪ No. 84
-----------------------	---	------------------

ಕರ್ನಾಟಕ ವಿಧಾನ ಸಭೆ
ಹದಿನೈದನೇ ವಿಧಾನಸಭೆ
ಆರನೇ ಅಧಿವೇಶನ

No.KLA/LGA/Bill/19/2020, Bengaluru, Dated: 12.03.2020

The following Bill was introduced in Legislative Assembly on 12.03.2020

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2020
(2020ರ ವಿಧಾನಸಭೆಯ ವಿಧೇಯಕ ಸಂಖ್ಯೆ-19)

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧಿನಿಯಮ, 2009ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧಿನಿಯಮ, 2009ನ್ನು (2009ರ ಕರ್ನಾಟಕ ಅಧಿನಿಯಮ 11) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ :-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2020 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. 33ನೇ ಪ್ರಕರಣದ ತಿದ್ದುಪಡಿ.- ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧಿನಿಯಮ, 2009ರ (2009ರ ಕರ್ನಾಟಕ ಅಧಿನಿಯಮ 11) (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಕರೆಯಲಾಗಿದೆ), 33ನೇ ಪ್ರಕರಣದ (1)ನೇ ಉಪಪ್ರಕರಣದ (ಜಿ) ಖಂಡಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಜಿ) ಭಾರತದ ರಾಷ್ಟ್ರೀಯ ಕಾನೂನು ವಿದ್ಯಾಲಯ ವಿಶ್ವವಿದ್ಯಾಲಯದ ಕುಲಪತಿಯವರು, ಬೆಂಗಳೂರು;”

3. 56ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 56ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ “ರಾಜ್ಯ ಲೆಕ್ಕಪತ್ರಗಳ ನಿಯಂತ್ರಣಾಧಿಕಾರಿಯವರಿಂದ” ಎಂಬ ಪದಗಳಿಗೆ “ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇವರಿಂದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

(i) ಭಾರತದ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2004ರಲ್ಲಿ "ನಿರ್ದೇಶಕರು" ಅನ್ನು "ಕುಲಪತಿಯವರು" ಎಂದು;

(ii) ರಾಜ್ಯ ಲೆಕ್ಕಪತ್ರ ಇಲಾಖೆಯನ್ನು "ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ" ಎಂದು ; ಮತ್ತು

(iii) "ನಿಯಂತ್ರಕರು" ಪದನಾಮವನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ "ಪ್ರಧಾನ ನಿರ್ದೇಶಕರು" ಎಂದು

- ಮರುನಾಮೀಕರಿಸಿದ ಪರಿಣಾಮವಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧಿನಿಯಮ, 2009ನ್ನು (2009ರ ಕರ್ನಾಟಕ ಅಧಿನಿಯಮ 11) ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

ಆರ್ಥಿಕ ಜ್ಞಾಪನ ಪತ್ರ

ಪ್ರಸ್ತಾವಿತ ಶಾಸನಾತ್ಮಕ ಕ್ರಮವು ಯಾವುದೇ ಹೆಚ್ಚಿನ ವೆಚ್ಚವನ್ನು ಒಳಗೊಂಡಿರುವುದಿಲ್ಲ.

ಜೆ.ಸಿ. ಮಾಧುಸ್ವಾಮಿ

ಕಾನೂನು, ಸಂಸದೀಯ ವ್ಯವಹಾರಗಳು

ಮತ್ತು ಶಾಸನ ರಚನೆ ಹಾಗೂ ಸಣ್ಣ

ನೀರಾವರಿ

ಮಂತ್ರಿಗಳು

ಎಂ.ಕೆ. ವಿಶಾಲಾಕ್ಷಿ

ಕಾರ್ಯದರ್ಶಿ (ಪ್ರ)

ಕರ್ನಾಟಕ ವಿಧಾನ ಸಭೆ

ಅನುಬಂಧ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧಿನಿಯಮ, 2009ರ (2009ರ ಕರ್ನಾಟಕ ಅಧಿನಿಯಮ 11) ಉದ್ಘಾತ ಭಾಗ

XX XX XX

33. ಪ್ರಶಿಕ್ಷಣ ಪರಿಷತ್ತು.- (1) ಈ ಮುಂದಿನ ಪದನಿಮಿತ್ತ ಮತ್ತು ಇತರ ಸದಸ್ಯರುಗಳನ್ನು ಒಳಗೊಂಡಂತೆ ಪ್ರಶಿಕ್ಷಣ ಪರಿಷತ್ತನ್ನು ಕುಲಾಧಿಪತಿಯವರು ರಚಿಸತಕ್ಕದ್ದು. ಎಂದರೆ:-

(ಎ) ಕುಲಪತಿಯವರು ಪ್ರಶಿಕ್ಷಣ ಪರಿಷತ್ತಿನ ಪದನಿಮಿತ್ತ ಅಧ್ಯಕ್ಷರಾಗಿರತಕ್ಕದ್ದು;

(ಬಿ) ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್;

(ಸಿ) ಪ್ರೌಢಶಿಕ್ಷಣದ ಪ್ರಭಾರದಲ್ಲಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ;

(ಡಿ) ಸರ್ಕಾರದ ಕಾರ್ಯದರ್ಶಿಗಳು, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಅಥವಾ ಸರ್ಕಾರದ ಅಪರ ಕಾರ್ಯದರ್ಶಿಗಳ ದರ್ಜೆಗಿಂತ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು ಪದನಿಮಿತ್ತ ಸದಸ್ಯರು;

(ಇ) ಸರ್ಕಾರದ ಕಾರ್ಯದರ್ಶಿಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಅಥವಾ ಸರ್ಕಾರದ ಜಂಟಿ ಕಾರ್ಯದರ್ಶಿಗಳ ದರ್ಜೆಗಿಂತ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು ಪದನಿಮಿತ್ತ ಸದಸ್ಯರು;

(ಎಫ್) ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು, ಬೆಂಗಳೂರು ಅಥವಾ ಕಾಲೇಜು ಶಿಕ್ಷಣ ಇಲಾಖೆಯ ಅಪರ ಆಯುಕ್ತರ ದರ್ಜೆಗಿಂತ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು;

(ಜಿ) ಭಾರತದ ರಾಷ್ಟ್ರೀಯ ಕಾನೂನು ವಿದ್ಯಾಲಯ ವಿಶ್ವವಿದ್ಯಾಲಯದ ನಿರ್ದೇಶಕರು, ಬೆಂಗಳೂರು;

- (ಎಚ್) ಜ್ಯೇಷ್ಠತೆಯ ಆಧಾರದ ಮೇಲೆ ಒಂದು ವರ್ಷದ ಅವಧಿಯವರೆಗೆ ಕುಲಪತಿಯವರು ನಾಮನಿರ್ದೇಶನ ಮಾಡಿದ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಕಾನೂನು ಕಾಲೇಜುಗಳ ಹತ್ತು ಪ್ರಾಚಾರ್ಯರು;
- (ಐ) ವಿಶ್ವವಿದ್ಯಾಲಯದ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ಅಧ್ಯಕ್ಷರುಗಳು;
- (ಜೆ) ವಿಶ್ವವಿದ್ಯಾಲಯ ಗ್ರಂಥಾಲಯದ ಗ್ರಂಥಪಾಲಕ;
- (ಕೆ) ಸರ್ಕಾರವು ನಾಮನಿರ್ದೇಶಿಸಿದ ಐದು ಸದಸ್ಯರು, ಅವರಲ್ಲಿ ಒಬ್ಬರು, ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದ ವ್ಯಕ್ತಿಯಾಗಿರತಕ್ಕದ್ದು, ಒಬ್ಬರು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯಾಗಿರತಕ್ಕದ್ದು ಮತ್ತು ಇತರೆ ಮೂರು ಜನರು ಕಾನೂನು ವೃತ್ತಿಯಲ್ಲಿರುವ ಅಥವಾ ಕಾನೂನು ಬೋಧನಾ ವಿಭಾಗಕ್ಕೆ ಸೇರಿದ ಸದಸ್ಯರಾಗಿದ್ದು ಅವರಲ್ಲಿ ಒಬ್ಬರು ಮಹಿಳೆಯಾಗಿರತಕ್ಕದ್ದು;
- (ಎಲ್) ಸರ್ಕಾರದಿಂದ ನಾಮನಿರ್ದೇಶಿತರಾದ ಕರ್ನಾಟಕ ವಿಧಾನಮಂಡಲದ ಮೂರು ಜನ ಸದಸ್ಯರು, ಅವರಲ್ಲಿ, ಇಬ್ಬರು ವಿಧಾನ ಸಭೆಯ ಸದಸ್ಯರಾಗಿರತಕ್ಕದ್ದು ಮತ್ತು ಇನ್ನೊಬ್ಬರು ವಿಧಾನ ಪರಿಷತ್ತಿನ ಸದಸ್ಯರಾಗಿರತಕ್ಕದ್ದು;
- (ಎಮ್) ಸರ್ಕಾರದಿಂದ ನಾಮನಿರ್ದೇಶಿತರಾದ ಸುಪ್ರಸಿದ್ಧ ಹಿರಿಯ ನ್ಯಾಯವಾದಿಗಳ ಪೈಕಿ ಇಬ್ಬರು ಸದಸ್ಯರು ಅವರಲ್ಲಿ ಒಬ್ಬರು ಮಹಿಳಾ ನ್ಯಾಯವಾದಿಯಾಗಿರತಕ್ಕದ್ದು;
- (ಎನ್) ಕರ್ನಾಟಕ ನ್ಯಾಯವಾದಿ ಪರಿಷತ್ತಿನ (ಬಾರ್‌ಕೌನ್ಸಿಲಿನ) ಸದಸ್ಯರುಗಳ ಪೈಕಿಯಿಂದ ನಾಮನಿರ್ದೇಶಿತರಾದ ಒಬ್ಬ ಸದಸ್ಯರು.
- (ಒ) ಎರಡು ವರ್ಷಗಳ ಅವಧಿಯವರೆಗೆ ಕುಲಪತಿಯವರು ನಾಮನಿರ್ದೇಶಿಸಿದ ಒಬ್ಬ ಡೀನ್;

XX XX XX

56. ವಾರ್ಷಿಕ ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನೆ.- (1) ಹಣಕಾಸು ಅಧಿಕಾರಿಯು, ಕುಲಪತಿಯವರ ನಿರ್ದೇಶನದ ಅಡಿಯಲ್ಲಿ ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸತಕ್ಕದ್ದು ಮತ್ತು ಸರ್ಕಾರಕ್ಕೆ ಅದರ ಒಂದು ಪ್ರತಿಯನ್ನು ಕಳುಹಿಸತಕ್ಕದ್ದು.

(2) ಹದಿನೈದು ತಿಂಗಳುಗಳಿಗೆ ಕಡಿಮೆ ಇಲ್ಲದಂತಹ ಅಂತರಗಳಲ್ಲಿ ಕಡೆಯ ಪಕ್ಷ ವರ್ಷಕ್ಕೊಮ್ಮೆಯಾದರೂ, ರಾಜ್ಯ ಲೆಕ್ಕಪತ್ರಗಳ ನಿಯಂತ್ರಣಾಧಿಕಾರಿಯವರಿಂದ ವಿಶ್ವವಿದ್ಯಾಲಯದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯನ್ನು ನಡೆಸತಕ್ಕದ್ದು.

XX XX XX

**KARNATAKA LEGISLATIVE ASSEMBLY
FIFTEENTH LEGISLATIVE ASSEMBLY
SIXTH SESSION**

**THE KARNATAKA STATE LAW UNIVERSITY (AMENDMENT) BILL, 2020
(LA Bill No. 19 of 2020)**

A Bill further to amend the Karnataka State Law University Act, 2009.

Whereas, it is expedient further to amend the Karnataka State Law University Act, 2009 (Karnataka Act 11 of 2009) for the purposes hereinafter appearing;

Be it enacted by the Karnataka State Legislature in the seventy first year of the Republic of India as follows:-

1. Short title and commencement.- (1) This Act may be called the Karnataka State Law University (Amendment) Act, 2020.

(2) It shall come into force at once.

2.Amendment of section 33.- In the Karnataka State Law University Act, 2009 (Karnataka Act 11 of 2009) (hereinafter referred to as the Principal Act), in section 33,in sub-section (1),for the clause (g) the following shall be substituted, namely:-

"(g) The Vice-Chancellor, National Law School of India University, Bengaluru;"

3.Amendment of section 56.- In section 56 of the Principal Act, in sub section (2), for the words "controller of State Accounts" the words and punctuation "The Principal Director, Karnataka, The State Audit and Accounts Department" shall be substituted.

STATEMENT OF OBJECTS AND REASONS

Consequent upon renaming of,-

- (i) "The Director" as " The Vice-Chancellor", in the National Law School of India (Amendment) Act, 2004;
- (ii) The State Accounts Department as “The Karnataka State Audit and Accounts Department”; and
- (iii) The designation of the “controller” as “The Principal Director” of State Audit and Accounts Department.

it is considered necessary to suitably amend the Karnataka State Law University Act, 2009 (Karnataka Act 11 of 2009).

Hence, the Bill.

FINANCIAL MEMORANDUM

There is no extra expenditure involved in the proposed legislative measure.

J.C Madhu Swamy

Minister for Law,
Parliamentary Affairs and
Legislation and Minor Irrigation

M.K. Vishalakshi

Secretary (I/c)
Karnataka Legislative Assembly

ANNEXURE
EXTRACT FROM THE KARNATAKA STATE LAW UNIVERSITY ACT, 2009 (KARNATAKA
ACT 11 OF 2009)

XX**XX****XX**

33.Academic Council.- (1) The Academic Council shall be constituted by the Chancellor which shall consist of the following ex-officio and other members, namely:-

- (a) The Vice Chancellor; shall be the Ex-officio Chairman of the Academic Council;
- (b) The Registrar General, High Court of Karnataka;
- (c) The Principal Secretary/Secretary to Government, Education Department in charge of Higher Education;
- (d) The Secretary to Government, Department of Law, Justice and Human Rights or his nominee not below the rank of Additional Secretary to Government - Ex-officio Member;
- (e) The Secretary to Government, Department of Parliamentary Affairs and Legislation or his nominee not below the rank of Joint Secretary to Government - Ex-officio member;
- (f) The Commissioner for Collegiate Education, Bangalore or his nominee not below the rank of Additional Commissioner of Collegiate Education;
- (g) The Director, National Law School of India University, Bangalore;
- (h) ten Principals of Law Colleges affiliated to the University nominated by the Vice Chancellor for a period of one year on the basis of seniority;
- (i) Chairmen of University Departments of Studies and Research;
- (j) Librarian of the University Library;
- (k) five members nominated by the Government of whom one shall be a person belonging to the Scheduled Castes and the Scheduled Tribes one to Other Backward Classes and three others of whom one shall be a woman from among the members of the legal profession or from the members of the law teaching faculty;
- (l) three members of the Karnataka Legislature nominated by the Government of whom two shall be a member of the Legislative Assembly and another from the Legislative Council;
- (m) two members nominated by the Government from among eminent Senior Advocates of whom one shall be a woman advocate;
- (n) one member nominated by the Bar Council of Karnataka from among its members.
- (o) one Dean nominated by Vice-Chancellor for a period of two years;

XX**XX****XX**

56. Annual Accounts and Audit.- (1) The annual accounts of the University shall be prepared by the Finance Officer under the direction of the Vice Chancellor and a copy shall be sent to the Government.

(2) The accounts of the University shall, once at least in a year at intervals of not more than fifteen months be audited by the Controller of State Accounts.

XX**XX****XX**

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು